

SATURDAY 15.11.2025

# ಕೃಷಿ ಮೇಳದಲ್ಲಿ 2ನೇ ದಿನ ಜನವೋ ಜನ!

ಜಿಕೆವಿಕೆಯಲ್ಲಿ 2ನೇ ದಿನ 11.8 ಲಕ್ಷ ಜನ ಭಾಗಿ, 1 ಕೋಟಿ ರೂ. ವಹಿವಾಟು | ಯಂತ್ರೋಪಕರಣ ಮಳಿಗೆಗಳಲ್ಲಿ ಕಿಕ್ಕಿರಿದಿದ್ದ ಜನ ಸರ್ಕಾರಿ ವಿಶೇಷ ಯೋಜನೆಗಳ ಮಾಹಿತಿ ಸಂಗ್ರಹ | ಹೂವು ತೋಟಗಳ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಯುವತಿಯರು

**ಉದಯವಾಣಿ ಸಮಾಚಾರ**

**ಬೆಂಗಳೂರು:** ಹೆಚ್ಚಾದ ಜಿಕೆವಿಕೆ ಅವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಕೃಷಿಮೇಳವು 2ನೇ ದಿನ ಸಾಂಧ್ಯಾರಂಭದ ಭೇಟಿಗೆ ಸಾಕಿಯಾಯಿತು.

ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದಲೇ ಜನರ ಅಗಮನ ಶುರುವಾಗಿದ್ದು, 11 ಗಂಟೆ ವೇಳೆಗೆ ಜಿಕೆವಿಕೆ ಅವರಣ ಜನರಿಂದ ತುಂಬಿ ಹೋಗಿತ್ತು. ಮೇಳದಲ್ಲಿರುವ 700ಕ್ಕೂ ಹೆಚ್ಚು ತೋಟಗಳಿಗೆ ಕೃಷಿ ಸಂಬಂಧಿಸಿದ ಅತ್ಯಾಧುನಿಕ ಉಪಕರಣಗಳು, ಯಂತ್ರೋಪಕರಣಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ಫಲಪುಷ್ಪ ಪ್ರದರ್ಶನ, ಅಪಾರ ಮೇಳ, ಸಿರಿ ಧಾನ್ಯಗಳು, ಸಾವಯವ ಅಪ್ಪಾರ ಪದಾರ್ಥಗಳು, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ಮೀನುಗಾರಿಕೆ ಇಲಾಖೆ ಪ್ರದರ್ಶನ ಮತ್ತು ಸರ್ಕಾರದ ವಿಶೇಷ ಯೋಜನೆಗಳ ಮಾಹಿತಿ ನೀಡುವುದರ ಜೊತೆಗೆ ಖರೀದಿಯೂ ಜೋರಾಗಿ ನಡೆಯಿತು. ಗಿರ್, ಹಳ್ಳಕಾರ್ ಸೇರಿ ವಿವಿಧ ತಳಿಗಳ ಜಾನುವಾರುಗಳು ಜನರ ಮನಸೂರೆಗೊಂಡವು.

**11.8 ಲಕ್ಷ ಜನ ಭಾಗಿ:** ಕೃಷಿ ಮೇಳ 2025ರ ಎರಡನೇ ದಿನದಂದು 11.85 ಲಕ್ಷ ಜನರು ಭಾಗವಹಿಸಿದ್ದು, 1.08 ಕೋಟಿ ರೂ, ಅರ್ಥಿಕ ವಹಿವಾಟು ಆಗಿದೆ ಎಂದು ಕೃಷಿ ವಿವಿ ತಿಳಿಸಿದೆ.

**ಕಾಲು ಬಿಡಿಸುವ ಯಂತ್ರ:** ಹಸಿ ಅವರಣೆಯು, ತೋರಿಕೆಯು, ಅಲಸಂದೆ, ಬಟಾಣಿ ಇತ್ಯಾದಿ ತರಕಾರಿಗಳಲ್ಲಿ ಕಾಲು ಬಿಡಿಸುವ ಯಂತ್ರವನ್ನು ಬೆಂಗಳೂರು ಕೃಷಿ ವಿವಿಯು ಆವಿಷ್ಕರಿಸಿದ್ದು, ಮೇಳದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

**ಅಡಕಿ ರೋಗಗಳ ಬಗ್ಗೆ ಮಾಹಿತಿ:** ಅಡಕಿ ಗಿಡಗಳಿಗೆ ತರುಲುವ ರೋಗಗಳ ನಿರೋಧಕ್ಕಾಗಿ ಹಳದಿ ಎಲೆ, ಎಲೆ ಚುಕ್ಕಿ, ಕೊಳ ರೋಗ



ಜಿಕೆವಿಕೆ ಅವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಶುಕ್ರವಾರ ನೆರೆದಿದ್ದ ಸಹಸ್ರಾರು ಜನ.



ಮೇಳದಲ್ಲಿ ತೋಟಗಾರಿಕೆ ಬೆಳೆಗಳು, ತರಕಾರಿ ಬಗ್ಗೆ ಮಾಹಿತಿ ಸಂಗ್ರಹ.

**ಮನೆಯಲ್ಲೇ ಹಿಟ್ಟು ರುಬ್ಬುವ ಸಣ್ಣ ಯಂತ್ರಗಳು**

ಕರ್ನಾಟಕದಲ್ಲಿ ಮೊಟ್ಟ ಮೊದಲು ತಯಾರಾದ ಹಿಟ್ಟಿನ ಗಿರಣಿಗಳು ಲಭ್ಯವಿದ್ದು, ಕಟ್ಟಿಗೆಯಿಂದ ತಯಾರಿಸಿರುವುದು, 2 ಎಚ್ ಪಿ, 3 ಎಚ್ ಪಿ ಸಾಮರ್ಥ್ಯದ ಗಿರಣಿಗಳು ಇದ್ದು, ಹೊರಗಡೆ ಗಿರಣಿಗಿ ಹೋಗಿ ಹಿಟ್ಟು ಹಾಕಿಸಿಕೊಂಡು ಬರಬೇಕು ಎಂಬ ಜರೂರು ಇಲ್ಲ. ಗೋಧಿ, ಅಕ್ಕಿ, ಜೋಳ ಮುಂತಾದವುಗಳನ್ನು ಮನೆಯಲ್ಲಿ ಕುಳಿತು ಹಿಟ್ಟು ತಯಾರಿಸಿಕೊಳ್ಳಬಹುದು. ಸಾಮರ್ಥ್ಯಕ್ಕೆ ತಕ್ಕಂತೆ ಇವುಗಳ ಬೆಲೆಗಳಿದ್ದು, ಚೌಕಾತಿ ಮಾಡಬಹುದು. ಕಂಪನಿಯವರು ವಿಶೇಷ ಬೆಲೆಯನ್ನೂ ನಿಗದಿಪಡಿಸಿದ್ದಾರೆ. ಇದರ ಜೊತೆಗೆ ಮಣಸಿನಕಾಯಿ ಪೌಡರ್ ಮಾಡುವ ಯಂತ್ರ ಸಹ ರಿಯಾಯಿತಿ ದರದಲ್ಲಿ ಲಭ್ಯವಿದೆ.

ನಿರೋಧಕ ಔಷಧಿಗಳು ಮಳೆಗಳಲ್ಲಿ ಕಂಡುಬಂದವು. ಬೆಳೆ ಮತ್ತು ಫಸಲು ವರ್ಧಕ, ಹರಕು ಉದುರುವಿಕೆಗೆ ಪರಿಹಾರ, ಗಿಡಗಳ ಪುನಶ್ಚೇತನಗೊಳಿಸುವಿಕೆ, ಹೂವು ಮತ್ತು ಹಣ್ಣಿನ ಬೆಳೆ, ಪೌಷ್ಟಿಕಾಂಶಗಳ ವರ್ಧಕ ಹಾಬೂ ಬೇರುಗಳ ಪೋಷಣೆ ಕುರಿತು ತಜ್ಞರು ರೈತರಿಗೆ ಮಾಹಿತಿ ನೀಡುತ್ತಿರುವುದು ಕಂಡುಬಂದಿತು.

**ಸೋಲಾರ್ ಪಂಪ್ ಸೆಟ್‌ಗಳು:** ಜಮೀನು ಗಳಲ್ಲಿ ಸೋಲಾರ್ ಪಂಪ್ ಸೆಟ್‌ಗಳನ್ನು

**ಕಲರ್ ಕಲರ್ ಮೀನುಗಳು**

ಮೀನುಗಾರಿಕೆ ಇಲಾಖೆಯಡಿ ಆಯೋಜಿಸಿದ್ದ ಫಿಷ್ ಪಾಂಡ್‌ಗಳು (ಅಕ್ಟೋಬರ್) ಪ್ರದರ್ಶನ ನೋಡುಗರನ್ನು ಸೆಳೆಯಿತು. ವಿವಿಧ ತಳಿಯ ಮೀನುಗಳ ಕಲರ್ ಚಿತ್ರಣ ಜನರನ್ನು ರೋಮಾಂಚನಗೊಳಿಸಿದವು. ಸುಮಾರು 10 ಮಳಿಗೆಗಳಲ್ಲಿ ವಿವಿಧ ತಳಿಯ ಬಣ್ಣ ಬಣ್ಣದ ಮೀನುಗಳ ನೋಡುಗರ ಕಣ್ಣಿನ ಸೆಳೆಯುವಲ್ಲಿ ಯಶಸ್ವಿಯಾದವು.

ಕಂಡು ಬಂತು.

**ಕೋಳಿ ಮರಿಗಳು ಲಭ್ಯ:** ಕೇಂದ್ರ ಸರ್ಕಾರದ ಪುನಸಂಗೋಪನೆ ಉಕ್ಕು ಪುತೆ ಕೇಂದ್ರ ಸಹ ಮೇಳದಲ್ಲಿ ಭಾಗವಹಿಸಿದ್ದು, ಹತ್ತಿಲು ಕೋಳಿ ಸಾಗಾಣಿಕೆ ಪದ್ಧತಿಯಲ್ಲಿ ಸಾಕಲು ಯೋಗ್ಯವಾದ ಗ್ರಾಮೀಣ ಕೋಳಿ ತಳಿಗಳು ಅಕ್ವಿಲ್ ಕ್ರಾಸ್ (ಮಾಂಸತಳಿ), ಕಾವೇರಿ (ಮಾಂಸತಳಿ ಮತ್ತು ಮೊಟ್ಟೆ ತಳಿ) ಹಾಗೂ ಕಳೆಂ ಬ್ರೌನ್ (ಮೊಟ್ಟೆ ತಳಿ) ಮರಿಗಳು ಇಲ್ಲಿ ಲಭ್ಯವಿವೆ.

**ಭರ್ಜರಿ ರಿಯಾಯಿತಿ:** ಮೇಳದಲ್ಲಿ ಕಾಲು ಮೇಣಸುವ ಬಿಡಿಸುವ ಯಂತ್ರಗಳು, ಸೆಡ್ಲಿನ್ ಪಾಲಿಷರ್ ಹಾಗೂ ಹಲವಾರು ಕಂಪನಿಗಳ ಅಡಿಕೆ ಸುಲಿಯುವ ಯಂತ್ರಗಳಿವೆ. ಅಲ್ಲದೇ ಅಡಕೆ ಕೀಳುವುದು, ತೆಂಗಿನಕಾಯಿ ಕೀಳುವುದು, ಡಿಪೆಡ್ ಸಿಂಪರ್ಲೆ ಮಾಡುವಂತಹ ಯಂತ್ರಗಳು ಸರ್ಕಾರದ ಸಹಾಯಧನದ ಮೇಲೆ ಲಭ್ಯ ಇರುವುದು ವಿಶೇಷ. ಜೊತೆಗೆ ಮೇಳದ ಸಲುವಾಗಿ ಕಂಪನಿಗಳು ಈ ಯಂತ್ರಗಳಿಗೆ ಭರ್ಜರಿ ರಿಯಾಯಿತಿಯನ್ನೂ ಘೋಷಿಸಿವೆ.

**ದುಡ್ಡು ಎಣಿಸುವ ಯಂತ್ರಗಳು:** ಮೇಳದಲ್ಲಿ ಕೃಷಿ ಉಪಕರಣ ಮತ್ತು ಯಂತ್ರೋಪಕರಣಗಳ ಜೊತೆಗೆ ದುಡ್ಡು ಎಣಿಸುವ ಯಂತ್ರಗಳು, ಕಚೇರಿಗೆ ಸಂಬಂಧಿಸಿದಂತೆ ಡಿಬ್ಲಿಂಗ್ ಮಾಡುವಂತಹ ಯಂತ್ರಗಳು, ಪ್ಯೂಜಿಕ್ಟರ್‌ಗಳು, ಸ್ಪೇಲಿಂಗ್ ಗಳು, ಟೀಲರ್ ತೂಕದ ಯಂತ್ರಗಳು, ಟಿಪ್ ಸ್ಪೀನ್ ಪ್ರಿಂಟರ್‌ಗಳು, ಓಪನ್‌ಬಗ್ ಮೇಲೆ ವಿಶೇಷ ಅಪ್ಪಾರ ಇರುವ ಮಳಿಗೆಗಳಿವೆ.

## ಜಿಕೆವಿಕೆಯಲ್ಲಿ ಹೂವಿನ ಮಾರುಕಟ್ಟೆ ಪ್ರಸ್ತಾವಕ್ಕೆ ಪರಿಸರವಾದಿಗಳ ಕಿಡಿ

**ಉದಯವಾಣಿ ಸಮಾಚಾರ**

**ಬೆಂಗಳೂರು:** ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಅವರಣದಲ್ಲಿ ಅಂತಾರಾಷ್ಟ್ರೀಯ ಹೂವಿನ ಹರಾಜು ಮಾರುಕಟ್ಟೆಯನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಪರಿಸರವಾದಿಗಳು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ರೈತರು ಮತ್ತು ಸ್ವತಃಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ

ಪರಿಸರವಾದಿ ಎಚ್.ಎಂ.ವೆಂಕಟೇಶ್ ಮಾತನಾಡಿ, ವಿವಿಯ ಸಂಶೋಧನಾ ಪ್ರದೇಶದ ಸುಮಾರು 5 ಎಕರೆ ಹಸಿರು ಹೊದಿಕೆಯನ್ನು ತೆರವುಗೊಳಿಸುವ ಈ ಯೋಜನೆ ಗೋಡಂಬಿ, ಮಾವು, ತೆಂಗಿನಕಾಯಿ, ಪೊಮೆಲೊ, ಹಲಸು, ಮಹೋಗಾನಿ ಮತ್ತು ಸ್ಪಿರ್ಟ್ ನಂತಹ ಅಮೂಲ್ಯ ಜಾತಿಗಳನ್ನು ಒಳಗೊಂಡಂತೆ 900ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರೀಕ್ಷೆಯಿದೆ ಎಂದರು. ಪ್ರಾಜೆಕ್ಟ್ ವ್ಯಕ್ತ ಘೋಷಣೆ ಅದ್ವೈಕ ವಿಜಯ್

ನಿಶಾಂತ್ ಮಾತನಾಡಿ, ಇಲ್ಲಿನ ಮರಗಳು ರೈತರ ತರಬೇತಿ, ಇಂಗಾಲದ ಪ್ರತ್ಯಕ್ಷತೆಯ ಅಧ್ಯಯನಗಳು ಮತ್ತು ಅನುವಂಶಿಕ ಸಂರಕ್ಷಣೆಯನ್ನು ಬೆಂಬಲಿಸುವ ದೀರ್ಘಕಾಲೀನ ಸಂಶೋಧನಾ ಯೋಜನೆಗಳ ಭಾಗವಾಗಿದೆ. ಅವುಗಳನ್ನು ಕಳೆದುಕೊಳ್ಳುವುದರಿಂದ ದಶಕಗಳ ವೈಜ್ಞಾನಿಕ ಕೆಲಸವನ್ನು ಕಳೆದುಕೊಳ್ಳುವುದು. ಪ್ರಸ್ತಾವಿತ ಸ್ಥಳವು 13 ವರ್ಷಗಳಿಗೂ ಹಳೆಯದಾದ ತೋಟಗಳು, ನವಿಲುಗಳು, ಆವರಣದ ಸಂರಕ್ಷಿತ ವನ್ಯಜೀವಿಗಳು, ಶ್ರೀಗಂಧದ ಮರ ಸೇರಿದಂತೆ

ಹಲವಾರು ಸ್ವತಃಯ ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ ಎಂದರು. ಜಿಕೆವಿಕೆಯನ್ನು 2009ರಲ್ಲಿ ಜೈವಿಕ ಪರಂಪರೆ ತಾಣವೆಂದು ಘೋಷಿಸಲಾಯಿತು. ಇದು ಅದರ ಪರಿಸರ ಮತ್ತು ಶೈಕ್ಷಣಿಕ ಮಹತ್ವವನ್ನು ಹೇಳುತ್ತಾರೆ. ಮಾರುಕಟ್ಟೆಯು ಬಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಮತ್ತು ಪ್ರಸ್ತಾವ ಹದಗೆಡಿ ಸುತ್ತದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಪರಿಸರವಾದಿಗಳಾದ ನಿರ್ಮಲಾ ಜಿ.ಪಿ, ಅಶಾಂ ದೇವಲಾಬು ಇದ್ದರು.



# ಬಿಜಿನೆಸ್‌ಗೆ ಇಳಿದ ಪದವೀಧರರು | ಪಿಎಂಎಫ್‌ಎಂಇಯಿಂದ ಉದ್ಯಮಿದಾರರಾದ ಹಳ್ಳಿ ಹೆದರು ಉದ್ಯಮ ಸ್ಥಾಪನೆಗೆ ಯುವಜನರ ಒಲವು

ಕೈಟಿಯತ್ತ ಯುವಜನಕೆ ವಿಮುಖರಾಗುತ್ತಿದ್ದಾರೆ ಎಂಬ ಅಪವಾದ ಇದ್ದರೂ, ಯುವ ಪದವೀಧರರು ಹಾಗೂ ಹಳ್ಳಿ ಹೆದರು ಅಗ್ರಿ ಬಿಜಿನೆಸ್‌ಮೆನ್ ಆಗುವತ್ತ ದೃಷ್ಟಿ ನೆಟ್ಟಿದ್ದಾರೆ. ಸ್ವಂತ ಉದ್ಯಮ ಸ್ಥಾಪನೆಬೇಕೆಂಬ ಹಂಬಲ ಹೊತ್ತ ಮೊದಲಾದ ಮಂದಿ ಈಗ ಕಿರು ಉದ್ಯಮಗಳ ಮಾರಿಕೆರಾಗುತ್ತಿದ್ದಾರೆ. ಪ್ರಧಾನಮಂತ್ರಿ ಆಹಾರ ಸಂಸ್ಕರಣಾ ಉದ್ಯಮಶೀಲತೆ ಅಭಿವೃದ್ಧಿ ಯೋಜನೆ (ಪಿಎಂಎಫ್‌ಎಂಇ) ಕಾರ್ಯಕ್ರಮದಡಿ ಹೆಚ್ಚಿನ ಯುವಜನರು ಉದ್ಯೋಗದಾತಾಗಿ ಬದಲಾಗುತ್ತಿದ್ದಾರೆ.



ಯುವಜನರಿಗೆ ಕಿರು ಉದ್ಯಮ ಸ್ಥಾಪಿಸಲು ಕೆಪಿಎಸ್ ಸಂಸ್ಥೆಯಿಂದ ಸದ್ದಿಡಿ ಅಧಿಕಾರ ಯೋಜನೆ ಜಾರಿ ಮಾಡಲಾಗಿದೆ. ಒಟ್ಟು 15 ಲಕ್ಷ ರೂ. ನೆರವಿಸಲ್ಲಿ ರಾಜ್ಯ ಸರ್ಕಾರ 9 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ 6 ಲಕ್ಷ ರೂ. ಅರ್ಥಿಕ ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರಿಗೆ ಯೋಜನೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.



ಕೃಷಿ ಮೇಳದಲ್ಲಿ ಇಂತಹ ಹಲವು ಯುವ ಉದ್ಯಮಿದಾರರು ಮಳಿಗೆಗಳಲ್ಲಿ ತಮ್ಮ ಉತ್ಪನ್ನವನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿ ಸಿಕ್ಕಿದರೂ, ಸ್ವಂತ ಉದ್ಯಮ ಸ್ಥಾಪಿಸುವ ಸಲುವಾಗಿ ಸರ್ಕಾರದ ಸದ್ದಿಡಿ ಪಡೆದು ಸ್ವಾವಲಂಬಿಯಾಗಿ ಬದುಕಲು ನಾಡು ಎನ್ನುತ್ತಾರೆ ಈ ಯುವ ಉದ್ಯಮಿದಾರರು. ಡಿಸಿಎಂ ತವರೂರಿನಲ್ಲಿದ್ದ ಸದ್ಯಾ ಕೇಂದ್ರ ಹಾಗೂ

ರಾಜ್ಯ ಸರ್ಕಾರ ಪಿಎಂಎಫ್‌ಎಂಇ ಯೋಜನೆಯನ್ನು ಯುವಕರಿಗೆ ತಲುಪಿಸಲು ಕ್ರಮಿಸುತ್ತಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ 5 ಸಾವಿರ ಮಂದಿಗೆ ಈ ಯೋಜನೆ ಅಡಿಯಲ್ಲಿ ಸದ್ದಿಡಿ ಬಿಡುಗಡೆ ಮಾಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ತವರೂರು ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿಯ ಗೃಹಿಣಿ ರಾಧಾ 'ಸಾನ್' ಬ್ರಾಂಡ್‌ನಡಿ ಆಹಾರೋತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 6 ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ಈಕೆ ಇತ್ತೀಚೆಗೆ ಸರ್ಕಾರದ ಯೋಜನೆಯಡಿ ಅರ್ಥಿಕ ನೆರವು ಪಡೆದು ಮುಂದೆ ಇಟ್ಟಿದ್ದಾರೆ.

ಕೋವಿಡ್ ವೇಳೆ ಆರೋಗ್ಯ ಕಾಳಜಿಯಿಂದ ರಾಗಿ ಮಾರ್ಲೆ ಸೇವಿಸುತ್ತಿದ್ದ. ನಂತರ ಈ ಉತ್ಪನ್ನವನ್ನು ಏಕೆ ಸ್ವಂತವಾಗಿ ತಯಾರು ಮಾಡಬೇಕೆಂದು ಎಂಬ ಆಸೆ ಹುಟ್ಟಿತು. ಪಶ್ಚಿಮ ಸಹಕಾರದಲ್ಲಿ ತರಬೇತಿ ಪಡೆದು ಕಿರು ಘಟಕ ಆರಂಭಿಸಿ ದಿನನಿತ್ಯದ ಅಹಾರ ತಿನ್ನು, ಸುಗ್ಗಣ್ಣು ಪುಡಿ ಇತ್ಯಾದಿ ತಯಾರಿಸಿದವು. ಪಿಎಂಎಫ್‌ಎಂಇಯಿಂದ ನೆರವು ಪಡೆದು ಈಗ ಕೆಲವರಿಗೆ ಉದ್ಯೋಗ ನೀಡಿದರು. ಮುಂದಿನ ಜನನಿಯಲ್ಲಿ ಸ್ವಂತ ಪ್ಯಾಕ್ಟರಿ ಆರಂಭಿಸುವವರೆಗೂ ಎನ್ನುತ್ತಾರೆ ಪದವೀಧರ ರಾಧಾ.

## ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ 2ನೇ ದಿನವಾದ ಶುಕ್ರವಾರ ಜನನಾಗರದ ಪರಿಚಯವಾಯಿತು. ಮಳಿಗೆಗಳಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಹಣ ವಹಿವಾಟು ನಡೆಯಿತು. ಬೆಳಿಗ್ಗೆ ಹಾಗೂ ಸ್ವಪ್ನಕಾಯ ಗುಂಪುಗಳ (ಎನ್‌ಎಚ್‌ಪಿ) ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಮುಖ್ಯ ಸಭಾಂಗಣ ಶೋಕುಪನಿ ಎಲ್ಲಿ ನೋಡಿದರೂ ಜನಸಮೂಹ ಕಂಡುಬಂತು.

ಮಧ್ಯ ಕೃಷಿ ವಿವಿಯಾಗಿ ವಿಭಜಿಸಲಾಗುವ ಬಳಿಕ ನಡೆದ ಮೊದಲ ಮೇಳದಲ್ಲಿ ಬೆಂಗಳೂರು ಅನುಪಾನ ಪಿಲ್ಯಗಳಿಂದ ಲಕ್ಷಾಂತರ ಮಂದಿ ಕೃಷಿ ವ್ಯವಸ್ಥೆಗಳನ್ನು ಕಣ್ತುಂಬಿಕೊಂಡರು. ಅದರಲ್ಲಿ ಕೃಷಿ ಸಂಬಂಧಿತ ಮಾಹಿತಿ ಪಡೆಯಲು ಜನರು ಕೊಂಡರೆ ಅನುಭವಿಸಿದರು. ಜಾನುವಾರು ಪ್ರದರ್ಶನದ ಮಳಿಗೆಗಳಲ್ಲಿ ದೇಸಿ ತಳಿಯ ಹಸುಗಳು, ಮುರ್ರಾ, ಜಾಪೋರಾಜಾಜಿಹೆಕೆ ಎಮ್ಮೆಗಳು, ಹಳ್ಳಿಕಾಲ್ ಎತ್ತಿಗಳು, ಬನ್ನೂರು ಕುರಿಗಳು, ಪುಂಗನೂರು ಗಿಡ್ಡ ಕರುಗಳು ಗಮನಸೆಳೆದವು. ಜನರು ಹೆಚ್ಚಿನ ಸಮಯವನ್ನು ಇಲ್ಲಿಯೇ ಕಳೆದರು. ಜನನಂದಣಿ ಹೆಚ್ಚಿದರಂತೆ ತಳ್ಳಾಟ ನಡೆಯಿತು. ಸಂಜೆವರೆಗೂ ಇಡೀ ಪರಿಸ್ಥಿತಿ ಇತ್ತು. ನಾಗರಿಕರನ್ನು ನಿಯಂತ್ರಿಸಲು ಪೊಲೀಸರು ಹರಣಾಹನ ಮಾಡಬೇಕಾಯಿತು.

- ಮಳಿಗೆಗಳಲ್ಲಿ ಕೋಟಿ ರೂ. ದಾಟಿದ ವಹಿವಾಟು
- ರೈತರು, ನಾಗರಿಕರಿಂದ ಸಲಕರಣೆಗಳ ಖರೀದಿ ಭರಾಟೆ

ಖರೀದಿಗೆ ಸುಗ್ರೀ ಕಾಲು ಮೇಳದಲ್ಲಿ ಈ ಬಾರಿ 700ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕೃಷಿ ಸಂಬಂಧಿತ ಸ್ಥಾಪನೆಗಳಿದ್ದರೂ ಯಂತ್ರೋಪಕರಣ, ಎಫ್‌ಪಿಪಿ, ಎನ್‌ಎಚ್‌ಪಿ, ನವೋದ್ಯಮ ಹಾಗೂ ಖಾಸಗಿ ಕಂಪನಿಗಳ ಮಳಿಗೆಗಳು ಹೆಚ್ಚಾಗಿ ಕಂಡುಬಂದವು. ಇದರಿಂದಾಗಿ ರೈತರು ಹಾಗೂ ಜನರು ಕೃಷಿ ಸಲಕರಣೆ, ನಸೆರಿ ಗಿಡ್ಡಗಳು, ತಿಂಡಿ ಪದಾರ್ಥಗಳನ್ನು ಯಥೇಚ್ಛವಾಗಿ ಖರೀದಿ ಮಾಡಿದರು. ಹೊಸ ಪರಿಶೀಲನೆಯಲ್ಲಿ ಆರಂಭಿಸಿರುವ 'ಕೃಷಿ ಪ್ರವಾಸೋದ್ಯಮ' ಸ್ಥಾಪನೆಗಳಲ್ಲೂ ಕುಂಬಾರಿಕೆ, ಗುಡಿ ಕೈಗಾರಿಕೆ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಗೆ ಜನರು ಸೆಲ್ಫಿ ಪಡೆದು ಖುಷಿಪಟ್ಟರು. ನರ್ಕರಿಗಳಲ್ಲಿ ಹುರುಳು, ಅಲಂಕಾರಿಕ ಗಿಡ್ಡಗಳು, ಹೂ ಹಾಗೂ ತೆರಾಕರಿ ಬೀಜಗಳು ಹೆಚ್ಚು ಬೇಕಾಯುವವು.

## ಜರ್ಮನ್ ಗ್ರೇ ಮೊಲ ಅಕರ್ಷಣೆ ಮೇಳದಲ್ಲಿ ಜರ್ಮನ್ ಗ್ರೇ ಜಿಂಜಿಂ ಅಂಗೋರಾ ಮೊಲ ಅಕರ್ಷಣೆಯ ಕೇಂದ್ರ ಬಿಡುಗಡೆ

ಮೊದಲ ಬಾರಿಗೆ ವಿವಿಧಿ ತಳಿಯ ರ್ಯಾಬಿಟ್ ವಿಶ್ವವಿಜಯ ಮಳಿಗೆ ಬಳಿ ಜನರು ಸುತ್ತುವರಿದಿದ್ದರು. ಜಿಕೆವಿಕೆಯ ಬಳಿಯ ಅಟ್ಟೂರಿನ ಯುವಕ ಚಂದನ್ ಎಂಬುವರು ಸಾಕಿರುವ ಈ ಅಪರೂಪದ ಮೊಲವು ಸಾಮಾನ್ಯ ಕಿತ್ತಿಗೆ ಭಿನ್ನವಾಗಿದೆ. ಉದ್ದ ಕೂದಲು, ಬೂದು ಬಣ್ಣ, ಎತ್ತರದ ನಿಲುಪನ್ನು ಹೊಂದಿದೆ. 8-10 ವರ್ಷ ಜೀವಿತಾವಧಿ ಹೊಂದಿರುವ ಗ್ರೇ ರ್ಯಾಬಿಟ್ 3-5 ಕೆ.ಜಿ. ತೂಕವರೆಗೂ ಬೆಳವಣಿಗೆ ಹೊಂದಿರುತ್ತದೆ. ಮೂಲತಃ ಯೂರೋಪಿಯನ್ ಹವಾಗುಣಕ್ಕೆ ಹೊಂದಿರುವ ಈ ಮೊಲ ಸಾಕಣೆ ನಮ್ಮ ಹವಾಗುಣಕ್ಕೆ ಹೊಂದುವುದಿದ್ದರೂ ಶೀತ ವಾತಾವರಣದ ಅಗತ್ಯವಿದೆ. ಎ.ಸಿ. ಅಥವಾ ಫ್ಯಾನ್ ಕಡ್ಡಾಯವಾಗಬೇಕು. ಇತರ ಮೊಲಗಳು ತಿನ್ನುವ ಗಿಡ್ಡ-ಗಿಡ್ಡು, ಸೊಪ್ಪು ಜಿಣಿ ಕಿಂಪೂಂದು ವಿಶೇಷ ಆಹಾರವನ್ನೂ ನೀಡಬೇಕಾಗುತ್ತದೆ ಎಂದು ಚಂದನ್ ಪ್ರತಿಪಾದಿಸಿದರು.



# ಕೃಷಿ ಪ್ರವಾಸೋದ್ಯಮ ನಾಗರಿಕರ ಸಂಭ್ರಮ

ಮೊದಲ ಬಾರಿ ತಳಿ ಪರಿಚಯ | ಪ್ರತಿ ಎಕರೆಗೆ 5-6 ಟನ್ ಇಳುವರಿ ಕಪ್ಪು ಅರಿಶಿನ ಕ್ಯಾನ್ಸರ್‌ಗೆ ರಾಮಬಾಣ

2ನೇ ದಿನವೂ ಜನನಾಗರ ಮಾಹಿತಿ ಪಡೆಯಲು ಅಧ್ಯ

**ಕನ್ನಡ ಡಿಂಡಿಮ**  
 ನಂ. 1 ಕನ್ನಡ ದಿನಪತ್ರಿಕೆ  
**ವಿಜಯವಾಣಿ**  
 ● VIJAYAVANI BENGALURU  
 ಶನಿವಾರ 15 ನವೆಂಬರ್ 2025  
 15 NOVEMBER 2025  
**ಬೆಂಗಳೂರು ಸಿಟಿ ಎಕ್ಸ್‌ಪ್ರೆಸ್**



ಕೆ.ಆರ್. ಪುರ ಕ್ಷೇತ್ರದ ರಾಮಮೂರ್ತಿನಗರ ವಾರ್ಡ್‌ನ ಕಲ್ಲೆರೆ ಗ್ರಾಮದ ಎನ್. ಆರ್. ಎ. ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಕಾಣಕೆ ಬಿ. ಎ. ಬನವರಾಜ ಗುಡ್ಡರಿ ಪ್ರಾಜೆಕ್ಟ್ ನೆರವೇರಿಸಿದರು. ಮುಖಂಡರಾದ ಕಲ್ಲೆರೆ ಕೃಷ್ಣಮೂರ್ತಿ, ಮಾದೇಶಪ್ಪ, ಲಕ್ಷ್ಮಣ, ಹುಲ್ಲೂರಪ್ಪ ಮತ್ತಿತರರಿದ್ದರು.

## ಸುದ್ದಿ ಕಾರ್ನರ್

### ವಿಶ್ವೇಶ್ವರ ಭಟ್ 103ನೇ ಕೃತಿ ನಾಳೆ ಬಿಡುಗಡೆ

ಬೆಂಗಳೂರು: ಶ್ರೀ ವಾಗ್‌ದೇವಿ ವಿಧ್ಯಾವರ್ಧಕ ಟ್ರಸ್ಟ್‌ನಿಂದ ವಿಶ್ವವಾಣಿ ಪುಸ್ತಕ ವತಿಯಿಂದ ಭಾನುವಾರ (ನ. 16) ಬೆಳಿಗ್ಗೆ 10.30ಕ್ಕೆ ಮೈಸೂರು ಬ್ಯಾಂಕ್ ಸಮೀಪದ ಎನ್‌ಕೆಸಿಎಸ್ ಸಭಾಂಗಣದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ 103ನೇ ಕೃತಿ 'ಬದುಕುಗಳೆಂದವರು ಕಂದಂಕೆ' ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಇನ್ನಿತರ ಕಾನ್ಸುಲರ್ ಜನರಲ್ ಓರ್ವ ವೆಂಕಟೇಶ್ ಉಪಸ್ಥಿತರಿದ್ದಾರೆ. 2023ರ ಅ.7ರಂದು ಹವಾನ್ ಉಗ್ರರು ಇನ್ನೇಲೆ ಮೇಲೆ ನಡೆಸಿದ ಭಯಾನಕ ಹತ್ಯಾಕಾಂಡದಲ್ಲಿ ಬದುಕುಳಿದವರು ಹೇಳಿದ ಮನಮಿಡಿಯುವ, ದೋಷಕ ಕಥನ ಇದು.

### ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಾಗಲು ನಿರಾಸಕ್ತಿ

ಬೆಂಗಳೂರು: ವಿಧಾನಪರಿಷತ್ತಿನ ಪಶ್ಚಿಮ ಮತ್ತು ಅಗ್ನೇಯ ಪದವೀಧರರ ಹಾಗೂ ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಕೇಂದ್ರ ಚುನಾವಣಾ ಆಯೋಗ ಸೆ. 19ರಂದು ಕಡೆದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ನವೆಂಬರ್-18 ಮತ್ತು ನವೆಂಬರ್-19 ಅರ್ಜಿಯನ್ನು ಸಲ್ಲಿಸಲು ನ. 6 ರವರೆಗೆ ಅವಕಾಶ ನೀಡಲಾಗಿತ್ತು. ಈ ಅಪವಿಧಿಯಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 77,366 ಅರ್ಜಿಗಳು



**ಆಹಾರ ಕೊರತೆ ಮೇಲೆ ವಿಚಾರಿಸಿದ ಬಳಿಕ ಊಟ ಮಾಡಲು ಜನರು ಭೋಜನಾಲಯ ದತ್ತ ತೆರಳಿದಾಗ ಅಲ್ಲೂ ಉದ್ದನೆಯ ಸಾಲು ಕಂಡುಬಂದಿತು. ರೈತರು ಸೇರಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು 5 ರೂ. ಮೌಲ್ಯದ ಲೋಕನ್ ಪಡೆದು ಒಳಪ್ರವೇಶಿಸಲು ಹೆಚ್ಚಿನ ಸಮಯ ಕೊಳ್ಳುತ್ತಿದ್ದರಿಂದ ಉದ್ದನೆಯ ಸಾಲು ಉಂಟಾಯಿತು. ಕೆಲವರಿಗೆ ಮೊಟ್ಟೆ, ಶುಂಗುರಿ ದೇನರ ಹೊರಕಾಕಿದರು.**

ಈ ಬಾರಿ ಕೃಷಿ ಮೇಳದ ಮತ್ತೊಂದು ವಿಶೇಷತೆ ಕವ್ವು ಅರಿತು. ಕ್ಯಾನ್ಸರ್ ನಿವಾರಕ ಸೇರಿ ವಿವಿಧ ಕಾಯಿಲೆ ಗುಣಪಡಿಸುವ ಅಧಿಕ ಔಷಧಿ ಅಂಶವು ಕವ್ವು ಅರಿತಿದ್ದಾರೆ. ಕೃಷಿ ವಿ ವಿ ಬೆಂಗಳೂರು ಮೊದಲ ಬಾರಿಗೆ ಈ ತಳಿಯನ್ನು ಪರಿಚಯಿಸಿ ಮೇಳದಲ್ಲಿ ಪ್ರದರ್ಶನಕ್ಕೊಳಿಸಿದರು. ನಂಜು ನಿರೋಧಕ ಗುಣ ಹೊಂದಿರುವ ಅರಿತಿನ ಅಡುಗೆ, ಔಷಧಿ, ಸೌಂದರ್ಯವರ್ಧಕಕ್ಕೆ ದಿವ್ಯ ಔಷಧವಾಗಿ ಬಳಿಯಾಗುತ್ತದೆ. ಮುಖ್ಯವಾಗಿ ಭಾರತೀಯ ಅಡುಗೆ ಮನೆಗಳಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥಗಳಿಗೆ ಇದನ್ನು ಬಳಸಲಾಗುತ್ತದೆ. ಬಾದ್ಯಕ್ಕೆ ಉತ್ತಮ ಬಣ್ಣ ನೀಡುವ ಜೊತೆಗೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿ. ಆದರೆ, ಕವ್ವು ಅರಿತಿನ ಇತರ ಅರಿತಿನಿಗಿಂತ ಹಲವು ವಿಶೇಷತೆ ಹೊಂದಿದೆ. ಮುಖ್ಯವಾಗಿ ಕ್ಯಾನ್ಸರ್, ಊತ, ಚರ್ಮರೋಗ ಮತ್ತು ಹೊಟ್ಟೆಯಲ್ಲಿ ಉದಾರ ಸೇರಿ ಇತರ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇಳುವಳಿ ಕಡಿಮೆ: ಪ್ರತಿ ಎಕರೆಯಲ್ಲಿ ಕೆಂಪು ಸೇರಿ ಇತರ ಬಗೆಯ ಅರಿತಿನವನ್ನು ಬೆಳೆದರೆ ಅಂದಾಜು 14-15 ಟನ್ ವರೆಗೆ ಇಳುವಳಿ ಬರಲಿದೆ. ಆದರೆ, ಕವ್ವು ಅರಿತಿನ ಬಿಡಿ 5-6 ಟನ್ ಇಳುವಳಿ ಬರಲಿದೆ. ಇದು 8 ರಿಂದ 9 ಅಂದಿನ ಬೆಳೆ. ಚಾಮರಾಜನಗರ, ಮೈಸೂರು ಸೇರಿ ಬಯಲುನೀಮ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಸಾಮಾನ್ಯ ಅರಿತಿನಿಗಿಂತ ಹೆಚ್ಚು ಔಷಧೀಯ ಗುಣ ಕವ್ವು ಅರಿತಿನದ್ದೇ. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೃಷಿ ವಿ ವಿ ಬೆಂಗಳೂರು ಇದರ ಮೇಲೆ ಸಂಶೋಧನೆ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 300 ರೂ.ಗೆ ಸಿಗಲಿದೆ. ಇದನ್ನು ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತಿದೆ.



ಜಿ ಕೆ ವಿ ಕೆ ಅವರೊಂದಿಗೆ ನಡೆಯುತ್ತಿರುವ ಕೃಷಿ ಮೇಳದ ಶಾಕು ವಿವಿಧ ಕವ್ವು ಅರಿತಿನ ಬೆಳೆಯನ್ನು ತೋರಿಸುತ್ತಿರುವ ರೈತ ಮಹಿಳೆ.

**ರಿಂಗೇಸದ ಮೊಟ್ಟೆ... ಧೂಳಿನ ಅಭಿಷೇಕ**

ಮೇಲಕ್ಕೆ ನಿರೀಕ್ಷಿಸಿದ ಹೆಚ್ಚು ಜನರು ಆಗಮಿಸಿದ್ದರಿಂದ ಮೊಟ್ಟೆ ಸಂವಹನಕ್ಕೆ ಜನರು ಪರದಾದರು. ಮಳಿಗೆಗಳ ಬಳಿ ವಿಕ್ಟೋರಿ ತೆರಳಿದ್ದ ಹಲವು ಕುಟುಂಬಗಳು ವಾಹನ್ ಬರುವಾಗ ಕೆಲವರು ತಡ್ಡಿಸಿಕೊಂಡ ವೇಳೆ ಪಾಲಕರಿಗೆ ಫೋನಾಯಿಸಿ ಸ್ಥಳಕ್ಕೆ ಕರೆಮಾಡಿಕೊಳ್ಳಲು ಪರದಾದರು. ಭೋಜನಾಲಯದಲ್ಲೂ ಮೊಟ್ಟೆ ನೆಟ್‌ವರ್ಕ್ ಇಲ್ಲದ ಜನರು ಸಮಸ್ಯೆ ಎದುರಿಸಿದರು. ಸರಾಗ ನೆಟ್‌ವರ್ಕ್‌ಗಾಗಿ ಖಾಸಗಿ ಕಂಪನಿಗಳಿಂದ ತಾತ್ಕಾಲಿಕ ಟೆಂಟ್ ಹಾಕುವುದಾಗಿ ವಿ ವಿ ಭರವಸೆ ನೀಡಿದ್ದರೂ, ಆ ವ್ಯವಸ್ಥೆ ಮಾಡದ ಕಾರಣ ಜನರು ಬೇಸರ ವ್ಯಕ್ತಪಡಿಸಿದರು. ಜಿ ಕೆ ವಿ ಮಳಿಗೆಗಳು, ಬೆಳೆಗಳ ತಾಕುಗಳು ಹಾಗೂ ವಾಹನ ನಿಲುಕದ ಸ್ಥಳದಲ್ಲಿ ಧೂಳಿನ ಸಮಸ್ಯೆಗೆ ಜನ ಹೈಲಾಕಾರವರು.

**ಕವ್ವು ಅರಿತಿನ ಬೆಳೆಯುವ ರೈತರಿಗೆ ಹೆಚ್ಚು ಬೆಲೆ ಸಿಗುವಂತಾಗಬೇಕು. ಸಾಮಾನ್ಯ ಅರಿತಿನ ಬೆಳೆ ಹೆಚ್ಚು ಇಳುವಳಿ ಇದ್ದರೆ ಇದು ಕಡಿಮೆ ಇಳುವಳಿ ಬರಲಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಈ ಬೆಳೆಯನ್ನು ಬೆಳೆದ ರೈತರಿಗೆ ನಷ್ಟವಾಗಲಿದೆ. ಮುಖ್ಯವಾಗಿ ಕವ್ವು ಅರಿತಿನದ್ದೇ ಯಶಸ್ವವಾಗಿ ಔಷಧಿ ಗುಣಗಳಿವೆ. ಇದರ ಮೇಲೆ ಈಗಾಗಲೇ ಸಂಶೋಧನೆ ನಡೆಸಲಾಗುತ್ತಿದೆ.**

ಕವ್ವು ಅರಿತಿನ ಬೆಳೆಯುವ ರೈತರಿಗೆ ಹೆಚ್ಚು ಬೆಲೆ ಸಿಗುವಂತಾಗಬೇಕು. ಸಾಮಾನ್ಯ ಅರಿತಿನ ಬೆಳೆ ಹೆಚ್ಚು ಇಳುವಳಿ ಇದ್ದರೆ ಇದು ಕಡಿಮೆ ಇಳುವಳಿ ಬರಲಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಈ ಬೆಳೆಯನ್ನು ಬೆಳೆದ ರೈತರಿಗೆ ನಷ್ಟವಾಗಲಿದೆ. ಮುಖ್ಯವಾಗಿ ಕವ್ವು ಅರಿತಿನದ್ದೇ ಯಶಸ್ವವಾಗಿ ಔಷಧಿ ಗುಣಗಳಿವೆ. ಇದರ ಮೇಲೆ ಈಗಾಗಲೇ ಸಂಶೋಧನೆ ನಡೆಸಲಾಗುತ್ತಿದೆ. | ಪ್ರೊ. ಕೆ. ಎನ್. ಶ್ರೀನಿವಾಸಪ್ಪ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ



ಜಿ ಕೆ ವಿ ಕ್ಯಾನ್ಸರ್‌ನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ 2ನೇ ದಿನವಾದ ಶುಕ್ರವಾರ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು.



ವರದಿ: ಆರ್. ಶುಭನಿಮೂರ್ತಿ / ಹೆಂಚ್ ಬೇಟೂರು ಚಿತ್ರಗಳು; ಸುದೀಂದ್ರ ಶ್ರೀರಂಗರಾಜು

ಬಂದಿದೆ. ಅಗ್ನಿಯ ಪದವಿಧರರ ಕ್ಷೇತ್ರದಲ್ಲಿ 1,54,821 ಅರ್ಜಿಗಳು. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 32,286 ಅರ್ಜಿಗಳು ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 22,646 ಮತದಾರರ ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮತದಾರರು ನೋಂದಣಿ ಮಾಡಿಕೊಳ್ಳಲು ನಿರಾಸಕ್ತಿ ತೋರಿರುವುದು ಕಂಡುಬಂದಿದೆ. ಅದೇ ರೀತಿಯಾಗಿ ಅಗ್ನಿಯ ಪದವಿಧರರ ಕ್ಷೇತ್ರದಲ್ಲಿ 1,32 ಲಕ್ಷ ಮತದಾರರು ಅರ್ಜಿ ಸಲ್ಲಿಸುವ ಮೂಲಕ ಹೆಚ್ಚಿನ ಆಸಕ್ತಿ ತೋರಿರುವುದು ಕಾಣಬಹುದಾಗಿದೆ.

**ಯಕ್ಷಗಾನ ತಾಳಮದ್ದಳೆ ಇಂದು**

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಕನಿಷ್ಠ (ನ.15) ಮಧ್ಯಾಹ್ನ 2 ಗಂಟೆ ಯಿಂದ 'ಗಾಂಧಾರಿ ಕಾಪೆ-ವಾಲಿ ವೆದಿ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಕಲಾವಿದರಾದ ಸುರೇಶ್ ಶೆಟ್ಟಿ ಶಂಕರನಾರಾಯಣ, ಸುಬ್ರಾಯ ಹೆಚ್ಚಾರ್, ಶ್ರೀನಿವಾಸ ಪ್ರಭು, ಅಶ್ವತ್ಥ ಆಚಾರ್ಯ, ವಾಸುದೇವ ರಂಗಾಚಾರ್, ಗಣಪತಿ ಭಟ್ ಸಂಕರಗುಂಡಿ, ಜಬ್ಬಾರ್ ಸಮೀ, ಜಯಪ್ರಕಾಶ್ ಶೆಟ್ಟಿ ಮುಖೇಂದ್ರ ಮುಕ್ತರರು ಉಪಸ್ಥಿತರಾಗಿರುತ್ತಾರೆ.

**16ಕ್ಕೆ ಎರಡು ಹಾಸ್ಯ ನಾಟಕಗಳ ಪ್ರದರ್ಶನ**

ಬೆಂಗಳೂರು: ವಿಧ್ವಂಸ ಮತ್ತು ವಿಶೇಷ ಪ್ರಯೋಗಗಳ ಮೂಲಕ ಪ್ರಸಿದ್ಧವಾಗಿರುವ ರಂಗಸಂಸ್ಥೆ ತಂದವ ಭಾನುವಾರ (ನ. 16) ಎರಡು ಹಾಸ್ಯ ಪ್ರಧಾನ ನಾಟಕಗಳ ಪ್ರದರ್ಶನ ಮಾಡಲಿದೆ. ಎನ್. ಆರ್. ಕಾಲನಿಯಲ್ಲಿರುವ ಡಾ. ಸಿ.ಎಸ್. ಅಶ್ವತ್ಥ ಕಲಾಭವನದಲ್ಲಿ ಹಿರಿಯ ನಾಟಕಕಾರ ಲೋಕನಾಥ್ ದೀಕ್ಷಿತ್ ರಚಿಸಿ, ನಿರ್ದೇಶಿಸಿರುವ 'ಬೆಂಗಳೂರಿ' ನಾಟಕ ಸಂಖ್ಯೆ 4.15ಕ್ಕೆ ಮತ್ತು 'ಭಾಗವತ ನಾಟಕ ಮಂಡಳಿ' ಎಂಬ ಮತ್ತೊಂದು ಹಾಸ್ಯ ಪ್ರಧಾನ ನಾಟಕ ಸಂಖ್ಯೆ 6.35ಕ್ಕೆ ಪ್ರದರ್ಶನಗೊಳಿಸಲಿದೆ.

**ನಾಕುತಂತಿ ಪಟ್ಟಿ ಪೂರ್ತಿ ನಾದ-10 ಇಂದು**

ಬೆಂಗಳೂರು: ಅಲಿ ಭಾರತೀಯ ಸಾಹಿತ್ಯ ಪರಿಷತ್ (ಬೆಂಗಳೂರು ಮಹಾನಗರ ವಿದ್ಯಾರ್ಥಿ ಪ್ರಕಾಶ) ಎಂ.ಎಸ್. ಕಲಾವಿದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ವಿದ್ಯಾರಣ್ಯಪುರದ ಬಿ.ಇ.ಎಲ್. ಬದಾವಣಿಯಲ್ಲಿನ ಎಂ.ಎಸ್. ಕಾಲೇಜು ಸಭಾಂಗಣದಲ್ಲಿ ಕನಿಷ್ಠ (ನ.15) ಸಂಖ್ಯೆ 4 ಗಂಟೆಗೆ 'ನಾಕುತಂತಿ ಪಟ್ಟಿ ಪೂರ್ತಿ ನಾದ-10' ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕವಿ ಕಾರಂಭಿಕಾರ ಡಾ. ಜಿ.ಬಿ. ಹರಿಶಂಕರನೊಬ್ಬರು ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ದಾರಿದ್ರ್ಯದಿಂದ ನಿರ್ಜೀವನ, ಇದು ಯುಗಾದಿ, ಚೈತನ್ಯದ ಪೂಜೆ ಮತ್ತು ಪಂಚಾರತಿ ವ್ಯಾಖ್ಯಾನದ ಕವನಗಳ ವಾಚನ ಇರಲಿದೆ. ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ವರ್ಧಿಸಲಾಗಿದೆ.

**ಆನ್‌ಲೈನ್, ನೇರ ಮಾರಾಟ ವ್ಯವಸ್ಥೆ | ಗುಣಮಟ್ಟ, ದೀರ್ಘಕಾಲ ಬಾಳಿಕೆ | ಗ್ರಾಹಕರ ವಿಶ್ವಾಸಕ್ಕೆ ಪಾತ್ರ ಉತ್ಕೃಷ್ಟ ಮಟ್ಟದ ಬಾಳಿಕೆಗೆ ಹೈ-ಕೋಟ್ ಮುಳ್ಳುತಂತಿ**

ಬೆಂಗಳೂರು: ಕೃಷಿ ಬೆಳೆಗಳು, ನಿರೀಕ್ಷಿಸಿದಂತೆ, ಕೈಗಾರಿಕಾ ಪ್ರದೇಶಗಳು ಹಾಗೂ ನಿರೀಕ್ಷಿಸಿದ ಪ್ರದೇಶಗಳಿಗೆ ಸಾರ್ವಜನಿಕರು ಹಾಗೂ ಪ್ರಾಣಿಗಳ ಆರೈಕೆ ತಯಾರಿಸಿ ನಿರೀಕ್ಷಿಸಿದ ಇಂಧನಗಳಿಗೆ ಕಂಪನಿ ಗುಣಮಟ್ಟದ 'ಹೈ-ಕೋಟ್' ಮುಳ್ಳುತಂತಿ ತಯಾರಿಸಿ ಗ್ರಾಹಕರಿಗೆ ಆನ್‌ಲೈನ್ ಮತ್ತು ನೇರ ಮಾರಾಟ ಮಾಡುತ್ತಿದೆ. ಜಿ ಕೆ ವಿ ಕ್ಯಾನ್ಸರ್‌ನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಳಿಗೆ ತೆರೆದಿದ್ದು, ರೈತರನ್ನು ಹೆಚ್ಚು ಆಕರ್ಷಿಸುತ್ತಿದೆ.

ಕೃಷಿ ಬೆಳೆಗಳನ್ನು ಸಾಂಪ್ರದಾಯಿಕ ಹಾಗೂ ಕೈಗೊಳ್ಳುವ ವೈಜ್ಞಾನಿಕ ರೀತಿಯಲ್ಲಿ ಮಾಡಿಕೊಳ್ಳಲು ಮುಳ್ಳು ತಂತಿ, ಜೈನ್ ರಿಂಟ್ ಮೆಷಿನ್, ಡಿಪ್ ವೈರ್ಸ್, ಡ್ರಾಕ್ಟ್ ಚಪ್ಪರದ ವೈರ್ ಗಳು, ಕೋಳಿಬಾಳೆಗೆ ಜಾರಿಗಿಳಿ (ಜಿ ಕೆ ವಿ ಮೆಷಿನ್) ಆಗುತ್ತಿರುತ್ತವೆ. ಅದರ ಕಡ್ಡಾಯ ವಸ್ತುಗಳು ಗಾಳಿ, ಮಳೆಗೆ ಬೆಗ ತುಕ್ಕು ಹಿಡಿದು ಹಾಳಾಗುತ್ತವೆ. ಹೀಗಾಗಿ, ಕಡ್ಡಾಯಕ್ಕೆ ಜಿ ಕೆ ವಿ ಹೈ-ಕೋಟ್ ಮಾಡಿದರೆ ಗಟ್ಟಿತು, ಹೊಳಪು, ತುಕ್ಕುರಹಿತ ಹಾಗೂ ದೀರ್ಘ ಬಾಳಿಕೆ ತಿಳಿ ಹೆಚ್ಚಾಗುತ್ತದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ 'ನಿರ್ಮಲಾ ಇಂಡಸ್ಟ್ರೀಸ್' ಕಂಪನಿಯು ಅಗತ್ಯ ಪ್ರಮಾಣದ ಜಿ ಕೆ ವಿ ಲೇಪನದ ಮುಳ್ಳುತಂತಿಗಳನ್ನು ತಯಾರಿಸಿ ರೈತರಿಗೆ ನೀಡುತ್ತಿದೆ. ನೇರ ಮಾರಾಟ ಕೇಂದ್ರಗಳು: ಜಿ. ಶ್ಯಾಮ್‌ರಾವ್




ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿ ಕೆ ವಿ ಅವರೊಂದಿಗೆ ನಡೆಯುತ್ತಿರುವ ಕೃಷಿ ಮೇಳದಲ್ಲಿರುವ ಹೈ-ಕೋಟ್ ಮಳಿಗೆ.

ಸರ್ಯವಂತಿ ಅವರು ಗುಣಮಟ್ಟದ ವಸ್ತುಗಳನ್ನು ರೈತರಿಗೆ ನೀಡಲು ಕಾಮಾಕ್ಷಿಪಾಳ್ಯದಲ್ಲಿ ಕೈಗಾರಿಕೆ ಆರಂಭಿಸಿದರು. ಬೆಂಗಳೂರು, ತುಮಕೂರು, ಮೈಸೂರು ಹಾಗೂ ರಾಮನಗರದ ರೈತರಿಗೆ ತಂತಿಗಳನ್ನು ಪೂರೈಕೆ ವಿಶ್ವಾಸ ಗಳಿಸಿದ್ದಾರೆ. ರೈತರಿಗೆ ನೇರವಾಗಿ ವಸ್ತುಗಳನ್ನು ಪೂರೈಕೆ ಮಾಡಿ, ಹೈ-ಕೋಟ್ ವೈರ್‌ನ ಉತ್ಪಾದನೆಗಾಗಿ ಬೇಡಿಕೆ ಹೆಚ್ಚುವಂತಹ ಹೊಸಕೋಟೆ, ಕನಕಪುರ ರಸ್ತೆ, ಚಿಕ್ಕಬಳ್ಳಾಪುರ, ನೆಲಮಂಗಲ, ತುಮಕೂರು, ಹಾಸನ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಮಾರಾಟ ಶಾಲೆ ತೆರೆದಿದ್ದಾರೆ.

**ಆನ್‌ಲೈನ್ ಸಲ್ಲೂ ಮಾಲಾಜಿ ನಿರ್ಮಲಾ ಇಂಡಸ್ಟ್ರೀಸ್‌ನ ಗುಣಮಟ್ಟದ ಉತ್ಪನ್ನಗಳು**

http://www.hicoatwires.com/index.html ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಖರೀದಿಸಬಹುದು. ಎಲ್ಲ ಮುಳ್ಳು ತಂತಿಗಳು, ಜಾಲರಿ ಹಾಗೂ ಬೆಲೆಗಳ ಬಗ್ಗೆ ಕನ್ನಡದಲ್ಲಿ ವಿವರಣೆ ಮಾಡಿಕೊಟ್ಟಿರುವ ಪಠ್ಯವನ್ನು ಕಳುಹಿಸಿ sales@hicoatwires.com ಭೇಟಿ ನೀಡಬಹುದು.



ನಿರ್ಮಲಾ ಇಂಡಸ್ಟ್ರೀಸ್‌ನ ಹೈ ಕೋಟ್ ವೈರ್‌ಗಳಿಗೆ ಎನ್.ಎಲ್. 9001:2015 ಪ್ರಮಾಣಪತ್ರ ದೊರೆಯಿದೆ. ಮುಳ್ಳು ತಂತಿ, ಜಾಲರಿ ಸೇರಿ ಎಲ್ಲ ಉತ್ಪಾದನೆಗಳು 25 ವರ್ಷಕ್ಕಿಂತ ಅಧಿಕ ಕಾಲ ದಾಕಿಕೆ ಬರುತ್ತವೆ. | ಜಿ. ಶ್ಯಾಮ್‌ರಾವ್ ಸರ್ಯವಂತಿ ನಿರ್ಮಲಾ ಇಂಡಸ್ಟ್ರೀಸ್ ಮಾಲೀಕ

**ಕೃಷಿ ಮೇಳದಲ್ಲಿ ಜೈವಿಕ ಇಂಧನ ಮಳಿಗೆ**

ಬೆಂಗಳೂರು: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಕೃಷಿ ಮೇಳದಲ್ಲಿ ಆಯೋಜಿಸಿರುವ ಜೈವಿಕ ಇಂಧನ ಮಳಿಗೆಯನ್ನು ಆಹಾರ, ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಎಚ್. ಮುನಿಯ್ಯಪ್ಪ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್. ಗುಂಡರಾವ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟಿಸಿದರು.

ಈ ಜೈವಿಕ ಇಂಧನ ಮಳಿಗೆಯ ಉದ್ಘಾಟನೆಯೊಂದಿಗೆ ಪ್ರಗತಿಪರ ರೈತ ಕೃಷಿಕರಿಗೆ ಹಾಗೂ ಕೃಷಿ ಮತ್ತು ಮಳಿಗೆಯಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಣೆಯನ್ನು ಮಾಡಲಾಯಿತು. ಮಳಿಗೆಯಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಾಗಿರುವ ಜೈವಿಕ ಇಂಧನ ಸಸಿಗಳು, ಜೈವಿಕ ಇಂಧನ ಬಯೋನೀಲ್ ಉತ್ಪಾದನಾ ಪ್ರಾಕ್ಟಿಕೆ ಹಾಗೂ ಮಂಡಳಿಯ ಜೈವಿಕ ಇಂಧನ ಕಾರ್ಯಯೋಜನೆಗಳನ್ನು ಪ್ರದರ್ಶಿಸಲಾಗಿದೆ. ಕೃಷಿ ಮೇಳದಲ್ಲಿ ಲಕ್ಷಾಂತರ ಮಂದಿ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು, ಉದ್ಯಮಿದಾರರು ಭಾಗವಹಿಸುತ್ತಿದ್ದು, ಈ ಮಳಿಗೆಯಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದಲ್ಲಿ ಮಂಡಳಿಯ ಉದ್ದೇಶ ಕಾರ್ಯಯೋಜನೆಗಳ ಕುರಿತು ಹೆಚ್ಚು ಪ್ರಶ್ನೆಗಳನ್ನು ನೀಡುವುದರ ಮೂಲಕ ಸಮಗ್ರ ಜೈವಿಕ ಇಂಧನ ಕ್ಷೇತ್ರದ ಪರಿಚಯ ಮಾಡಿಕೊಡಲಾಗುತ್ತಿದೆ. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್. ಕುಲಕರ್ಣಿ, ನಿರ್ಮಲಾ ಇಂಡಸ್ಟ್ರೀಸ್, ಕೆ.ಸಿ. ನಾರಾಯಣಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಕೇಶ್ ಬಿ.ಆರ್. ಬಿ.ಆರ್.ಬಿ.ಪಿ. ಪ್ರಯೋಗಶಾಲೆ ಸಂಯೋಜಕ ಮುತ್ತುರಾಜ್, ಸುಬ್ರಹ್ಮಣ್ಯ ಪ್ರಸಾದ್ ರಜುಪ್ರಕಾಶ್ ಉಪಸ್ಥಿತರಾಗಿದ್ದರು.



ಕೃಷಿ ಮೇಳದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಆಯೋಜಿಸಿರುವ ಮಳಿಗೆಯನ್ನು ಸಚಿವರಾದ ಕೆ.ಎಚ್. ಮುನಿಯ್ಯಪ್ಪ, ನಿರ್ಮಲಾ ಇಂಡಸ್ಟ್ರೀಸ್, ಕೆ.ಸಿ. ನಾರಾಯಣಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಕೇಶ್ ಬಿ.ಆರ್. ಬಿ.ಆರ್.ಬಿ.ಪಿ. ಪ್ರಯೋಗಶಾಲೆ ಸಂಯೋಜಕ ಮುತ್ತುರಾಜ್, ಸುಬ್ರಹ್ಮಣ್ಯ ಪ್ರಸಾದ್ ರಜುಪ್ರಕಾಶ್ ಉಪಸ್ಥಿತರಾಗಿದ್ದರು.

# 2ನೇ ದಿನ ಕೃಷಿ ಮೇಳಕ್ಕೆ 11 ಲಕ್ಷ ಮಂದಿ ಭೇಟಿ

## ಸ್ಮಾಲ್ಟೈಪ್ ಬಯೋಗ್ಯಾಸ್ ಮಾಡ್ಯೂಲ್ ಅನಾವರಣ | ವಿವಿಧ ಬೆಳೆಗಳ ತಳಿಗಳ ಬಗ್ಗೆ ರೈತರಿಂದ ಮಾಹಿತಿ

ಸಂ.ಕ.ಸಮಾಚಾರ, ಬೆಂಗಳೂರು  
ಜಿಕೆವಿಕೆಎಲ್ ನಡೆಯುತ್ತಿರುವ ಕೃಷಿಮೇಳಕ್ಕೆ ಎರಡನೇ ದಿನವಾದ ಶುಕ್ರವಾರವೂ ಸುಮಾರು 11 ಲಕ್ಷ ಜನರು ಆಗಮಿಸಿದ್ದರು.  
ಎಲ್ಲೆ ನೋಡಿದರಲ್ಲಿ ಮಳಿಗೆಗಳು, ಬೇರೆ, ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತರು ಅಗತ್ಯ ಮಾಹಿತಿ ಪಡೆದರು. ವಿವಿಧ ಬೆಳೆಗಳ ತಳಿಗಳ ಬಗ್ಗೆ ರೈತರು ತಿಳಿದುಕೊಳ್ಳುತ್ತಿದ್ದರು. ಕೃಷಿಗೆ ಸಂಬಂಧಿಸಿದಂತೆ ತಜ್ಞರಿಂದ ಗೋಷ್ಠಿಗಳು ಜರುಗಿದವು. ಕೃಷಿ ಮೇಳದಲ್ಲಿ 'ಸ್ಮಾಲ್ಟೈಪ್ ಬಯೋಗ್ಯಾಸ್ ಮಾಡ್ಯೂಲ್' ಎಂಬ ಪ್ರಾತ್ಯಕ್ಷಿಕೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು. ನಾನಾ ತರಹದ ಬಿತ್ತನೆ ಬೀಜಗಳು ಗಮನ ಸೆಳೆದವು.



2ನೇ ದಿನ ರೈತರು ಸಾರ್ವಜನಿಕರು ಸೇರಿ 11.85 ಲಕ್ಷ ಮಂದಿ ಭೇಟಿ  
ರಿಯಾಯಿತಿ ದರದ ಭೋಜನ ಸವಿದ 13,840 ಸಾರ್ವಜನಿಕರು



ವಿವಿಧ ಬಗ್ಗೆಯ ಧಾನ್ಯಗಳ ವಿಳಿ ಸುತ್ತಿರುವ ಸಾರ್ವಜನಿಕರು.



ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಾರ್ವಜನಿಕರು.

ದೇಶಿ ತಳಿಗಳ ಹಸುಗಳು, ಜೋಡೆತ್ತುಗಳು, ಹುರಿಗಳು, ಮೇಕೆಗಳು, ಕೋಳಿಗಳನ್ನು ಸಾಕಬಹುದು ಎಂಬುದನ್ನು ಈ ಮೇಳದಲ್ಲಿ ತಿಳಿಯಬಹುದಾಗಿತ್ತು. ಕೃಷಿ ಸಂಬಂಧಿ ಚರ್ಚಾಗೋಷ್ಠಿಗಳು ನಡೆದು, ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಪೋಷಕಾಂಶಗಳ ಕೊರತೆ ಜೊತೆಗೆ ವೈದ್ಯಕೀಯ ವೆಚ್ಚವೂ ದುಪ್ಪಟ್ಟಾಗಿರುವುದು ಕಳವಳಕಾರಿಯಾಗಿದೆ. ಹಾಗಾಗಿ ಪ್ರಸ್ತುತ ಕಾಲಘಟ್ಟದಲ್ಲಿ ರೈತರು ನೈಸರ್ಗಿಕ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಇಂತಹ ಕೃಷಿಮೇಳ ಕೇವಲ ವಸ್ತುಪ್ರದರ್ಶನವಲ್ಲ, ಇದು ಜ್ಞಾನದ ವಿನ್ಯಾಸದಿಂದ ವೇದಿಕೆ, ಜತೆಗೆ ಹೊಸ ತಂತ್ರಜ್ಞಾನಗಳ ಪರಿಚಯದ ವೇದಿಕೆ. ರೈತ - ವಿಜ್ಞಾನಿ - ಉದ್ಯಮಿ - ಸರ್ಕಾರ ಇವರೆಲ್ಲರನ್ನೂ ಒಂದೇ ಜಾಗದಲ್ಲಿ ಸೇರುವ ಸೇತುವೆ ಈ ಕೃಷಿಮೇಳ ಎಂದು. ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಕೃಷಿಯೇ ಭವಿಷ್ಯ. ಕೃಷಿಯೇ ಉದ್ಯೋಗ, ಕೃಷಿಯೇ ಸಮೃದ್ಧಿ. ನಗರಕ್ಕೆ ವಲಸೆ ಹೋಗುತ್ತಿರುವ ಯುವ ಪೀಳಿಗೆ, ನಮ್ಮ ಹಳ್ಳಿಗಳಲ್ಲೇ ನೆಲೆನಿಂತು ಇಂದಿನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ವಿವಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ, ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ. ಹನುಮಂತಪ್ಪ ಇತರರಿದ್ದರು.



ಸೂರ್ಯಕಾಂತಿ ಹೂ ಜೋತೆ ಕೃಷಿ ಕ್ಷೇತ್ರ ಸುತ್ತಿರುವ ಯುವತಿಯರು.



ಮೇಳದಲ್ಲಿ ಅನಾವರಣ ಗೊಂಡ ಕೃಷಿಗೆ ಸಂಬಂಧಿಸಿದ ಯಂತ್ರ

### ಕೃಷಿ ಮೇಳದಲ್ಲಿ ವೈ-ಫೈ ಸಂಪರ್ಕ ಸಿಗದೇ ಪರದಾಡಿದ ಜನರು

ಕೃಷಿಮೇಳದಲ್ಲಿ ಇಷ್ಟೊಂದು ಮಳಿಗೆಗಳಿವೆ. ಕೋಟ್ಯಾಸುಗಳ್ಳಲೇ ವಹಿವಾಟು ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಹಣವನ್ನು ಹತ್ತಿರ ಇಟ್ಟುಕೊಳ್ಳುವುದಿಲ್ಲ. ಮೊಬೈಲ್‌ನಲ್ಲಿಯೇ ಗೂಗಲ್ ಪೇ, ಫೋನ್ ಪೇ ಇಟ್ಟುಕೊಂಡು ವ್ಯವಹಾರ ಮಾಡುತ್ತಾರೆ ಆದರೆ ಕೃಷಿಮೇಳದಲ್ಲಿ ಮಳಿಗೆಗಳಲ್ಲಿ ವೈ-ಫೈ ಸಂಪರ್ಕ ಇರಲಿಲ್ಲ. ರೈತರು, ಜನರು ವಸ್ತುಗಳನ್ನು ತೆಗೆದುಕೊಂಡು ಗೂಗಲ್ ಪೇ ಮಾಡಲು ಹೊರಟರೆ ಅವರಿಗೆ ಸಂಪರ್ಕವೇ ಸಿಗುತ್ತಿರಲಿಲ್ಲ. ಇದು ಕೇವಲ ಒಂದು ಮಳಿಗೆಯಲ್ಲಿ ಆದ ಅನುಭವವಲ್ಲ. ಇಡೀ ಕೃಷಿಮೇಳದಲ್ಲಿ ಇಂತಹ ಅನುಭವಗಳು ನಡೆದವು. ಪ್ರತಿ ವರ್ಷ ನಡೆಯುವ ಕೃಷಿಮೇಳಕ್ಕೆ ಇಷ್ಟೊಂದು ಖರ್ಚು ಮಾಡುತ್ತಿದ್ದಾಗ ವೈ-ಫೈ ಸಂಪರ್ಕಕ್ಕೆ ಅದಷ್ಟು ಖರ್ಚು ನೀಡಲು ಎಂದು ಜನರು ಪ್ರಶ್ನಿಸುತ್ತಿದ್ದರು.

# ಕೃಷಿ ಮೇಳದಲ್ಲಿ ದಪ್ಪ ಕೊಂಬಿನ ಹಸು ಕಾಂಕ್ರೇಟ್

## 10 ಲಕ್ಷ ರೂ. ಮೌಲ್ಯದ ಗುಜರಾತಿ ಹಸು | ಸಾವಿರಾರು ವರ್ಷಗಳ ಇತಿಹಾಸದ ವೈಶಿಷ್ಟ್ಯ | ಮೇಳದಲ್ಲಿ ವಿಭಿನ್ನ ಜಾನುವಾರು ಮೆರುಗು



• **ನಿಮ್ಮ ಚಿಕ್ಕಬೇಕೆ**  
ಕೊಂಡು ಬರಲಾಗಿದೆ ಎಂಬ ಗೋಶಾಲೆಯ ಸಿ.ಎನ್. ಗುಜರಾತಿ ಕೆಲವು ಪ್ರಾಂತ್ಯದಿಂದ ತರುವುದು 10 ಲಕ್ಷ ರೂ. ಮೌಲ್ಯದ ದಪ್ಪ ಕೊಂಬಿನ ವಿಶಿಷ್ಟ 'ಕಾಂಕ್ರೇಟ್' ತಳಿಯ ಹಸು ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಡುವುದಾಗಿದೆ.  
ಬೆಂಗಳೂರಿನ ಶ್ರೀ ಕೃಷ್ಣ ಗೋಶಾಲೆಯವರು ಪ್ರಾರಂಭಿಸಿರುವ ತಳಿ ಪ್ರದರ್ಶನ, ಎತ್ತಿ, ಎಮ್ಮೆ, ಕೋಣ, ಹುರಿಗಳನ್ನು ಸಾರ್ವಜನಿಕರ ವಿಶೇಷ ಆಕರ್ಷಣೆ ಮಾಡಿ ಕೊಟ್ಟಿದ್ದಾರೆ. ವಿಶೇಷವೆಂದರೆ, ಗುಜರಾತಿ ಕೆಲವು ಹಾಗೂ ರಾಜ್ಯಾದ್ಯಂತ ಸೇರಿಸಿಕೊಂಡು ಬಂದಿರುವ ಸಾವಿರಾರು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಕಾಂಕ್ರೇಟ್ ತಳಿಯ ಹಸು ಆಕರ್ಷಣೆ ಕೊಂಬಿನಂತಾಗಿದೆ. ಸೇವೆಯು ಕುಶಲತೆಯ ಕರಗಿಸಿದೆ.  
**ಸಾವಿರಾರು ವರ್ಷಗಳ ಇತಿಹಾಸ:** ಗುಜರಾತಿ ಕೆಲವು ದಿನ 10 ಲಕ್ಷ ರೂಪಾಯಿ ಈ ಹಸುವನ್ನು ಇತ್ತೀಚೆಗೆ ನಿರರಿಸಲಾಗಿದೆ. ಗುಜರಾತಿ ರಾಜ್ಯದ ಕೃಷಿ ಮೇಳಕ್ಕೆ ಇದನ್ನು ತರಲಾಯಿತು. ಕಾಂಕ್ರೇಟ್ ತಳಿ ಸಾವಿರಾರು ವರ್ಷಗಳ ಇತಿಹಾಸವನ್ನು ಸ್ವೀಕರಿಸುತ್ತದೆ.

### ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ



ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಕೃಷಿ ಮೇಳದಲ್ಲಿ ಜನರಿಂದ ಬೇಡಿಕೆ ಇದ್ದು ಕಂಡುಬಂತು. ಬರಗು, ನವೆಳೆಯಿಂದ ತಯಾರಿಸಿದ ಚಂದಾವುರದ ಸ್ವಾಸ್ಥ್ಯ ಸ್ನಾಕಿ, ಕುಲಕುರಿ, ಸಾಮ, ನವೆಳೆ, ರಾಗಿಯಿಂದ ತಯಾರಿಸಿದ ಬಿಸ್ಕಿಟ್, ಚಾಕಲೆಟ್, ಕೇಕ್‌ಗಳೂ ಹೆಚ್ಚು ಮಾರಾಟವಾದವು. ಮುಧೋಳದ ವೆಸ್ಟ್‌ಮಾಡ್‌ನ ಆರವ ಉತ್ಪನ್ನಗಳು, ಕರ್ನಾಟಕ ಕೇಂದ್ರ ಬೆಳೆಗಾರರ ಸಂಸ್ಥೆಯಿಂದ ತಯಾರಿಸಿದ ಕೇಂದ್ರ ಮತ್ತು ಕುಲಕುರಿ ಗುಲ್ಮನ್, ಸೋಪು ಮತ್ತಿತರ ಉತ್ಪನ್ನಗಳು ಗಮನ ಸೆಳೆದವು.

ಪ್ರಯತ್ನದಿಂದಾಗಿ ಜನರಿಂದ ತಾಳೆಯನ್ನು ಕಾಪಾಡಿ ಕೊಂಡು ಬರಲಾಗಿದೆ ಎಂದು ಗೋಶಾಲೆಯ ಸಿ.ಎನ್. ಕೃಷ್ಣಮೂರ್ತಿ ಮಾಹಿತಿ ನೀಡಿದರು. ಕೃಷಿಯೇ ಭವಿಷ್ಯ. ಕೃಷಿಯೇ ಉದ್ಯೋಗ, ಕೃಷಿಯೇ ಸಮೃದ್ಧಿ. ನಗರಕ್ಕೆ ವಲಸೆ ಹೋಗುತ್ತಿರುವ ಯುವ ಪೀಳಿಗೆ, ನಮ್ಮ ಹಳ್ಳಿಗಳಲ್ಲೇ ನೆಲೆನಿಂತು ಇಂದಿನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ವಿವಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ, ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ. ಹನುಮಂತಪ್ಪ ಇತರರಿದ್ದರು.

### ದೇಶದ ಆರೋಗ್ಯ ಕಾಪಾಡುವ ಅನದಾತರು: ಸಚಿವರ ಪ್ರಶಂಸೆ

#### ಕೃಷಿಮೇಳದಲ್ಲಿ ದಿನೇಶ್ ಗುಂಡೂರಾವ್ ಅಭಿಪ್ರಾಯ



ಹೆಚ್ಚಾರದ ಚಿಕಿತ್ಸೆಯಲ್ಲಿ ಅನೋಜಿಬಿದ್ದ 'ಕೃಷಿ ಮೇಳ'ದಲ್ಲಿ ಹಕ್ಕುಸಾರ ತುಂಬಿಕೆಯ ಅಲ್ಪಾಯ ರೈತ ಮಹಿಳೆಯರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಸರ್ಕಾರದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಡಾ.ಎಂ.ಸಿ.ಸುಧಾಕರ್ ಇದ್ದರು.

• **ಕಳೆದವು ವಾರ್ಷಿಕ ಬೆಂಗಳೂರು**  
ರೈತರು ದೇಶದ ಹೊಟ್ಟೆಯನ್ನು ಮಾತ್ರ ತುಂಬಿಸುವ ದೇಶದ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.  
ಹೆಚ್ಚಾರದ ಚಿಕಿತ್ಸೆಯಲ್ಲಿ ಅನೋಜಿಬಿದ್ದ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಮಾತನಾಡಿದ ಆರೋಗ್ಯ ಸಚಿವರನ್ನು ಮತ್ತೆ ಆರೋಗ್ಯವೇ ಸಮೃದ್ಧ ಜೀವನ ಎಂಬ ಸಂದೇಶವನ್ನು ತಲುಪಿಸುವ ವೇದಿಕೆಯಾಗಿ ಕೃಷಿ ಮೇಳ ಕಾರ್ಯವರ್ಷವಾಯಿತು. ರೈತರು ದೇಶಕ್ಕೆ ಅಗತ್ಯವಾದ ಆಹಾರ ಉತ್ಪಾದಿಸುವ ಜೊತೆಗೆ ಉತ್ತಮ ಆಹಾರದೊಂದಿಗೆ ತನ್ನಿಗೇದ ಜನರ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ ಎಂದು ಪ್ರಕಟಿಸಿದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೃಷಿ ಮೇಳ ಸಾಲದಲ್ಲಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಸಹಾಯವಾಗಿದೆ. ಕೃಷಿ ವಿದ್ಯಾರ್ಥಿಗಳು ವಿವಿಧ ಪ್ರಾಂತ್ಯದ ಬಳಕೆ ಸರ್ಕಾರ ಉದ್ದೇಶ ಬಯಸಿದ ಕೃಷಿಯಲ್ಲಿ ನಿರಲಾಗಿ ಬೆಳೆಯುವ ವರಿಗೆ ಉದ್ಯೋಗ ನೀಡುವಂತಾಗಬೇಕು. ಸಿರಿಧಾನ್ಯಗಳಿಗೆ ಒತ್ತು ನೀಡುವುದರ ಜೊತೆಗೆ ಸಾಮಯ ಉತ್ಪನ್ನಗಳಿಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.

• **ಕಳೆದವು ವಾರ್ಷಿಕ ಬೆಂಗಳೂರು**  
ಕಳೆದ ದಿನಗಳಲ್ಲಿ ಹೆಚ್ಚಾರದ ಚಿಕಿತ್ಸೆಯಲ್ಲಿ ಅನೋಜಿಬಿದ್ದ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಮಾತನಾಡಿದ ಆರೋಗ್ಯ ಸಚಿವರನ್ನು ಮತ್ತೆ ಆರೋಗ್ಯವೇ ಸಮೃದ್ಧ ಜೀವನ ಎಂಬ ಸಂದೇಶವನ್ನು ತಲುಪಿಸುವ ವೇದಿಕೆಯಾಗಿ ಕೃಷಿ ಮೇಳ ಕಾರ್ಯವರ್ಷವಾಯಿತು. ರೈತರು ದೇಶಕ್ಕೆ ಅಗತ್ಯವಾದ ಆಹಾರ ಉತ್ಪಾದಿಸುವ ಜೊತೆಗೆ ಉತ್ತಮ ಆಹಾರದೊಂದಿಗೆ ತನ್ನಿಗೇದ ಜನರ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ ಎಂದು ಪ್ರಕಟಿಸಿದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೃಷಿ ಮೇಳ ಸಾಲದಲ್ಲಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಸಹಾಯವಾಗಿದೆ. ಕೃಷಿ ವಿದ್ಯಾರ್ಥಿಗಳು ವಿವಿಧ ಪ್ರಾಂತ್ಯದ ಬಳಕೆ ಸರ್ಕಾರ ಉದ್ದೇಶ ಬಯಸಿದ ಕೃಷಿಯಲ್ಲಿ ನಿರಲಾಗಿ ಬೆಳೆಯುವ ವರಿಗೆ ಉದ್ಯೋಗ ನೀಡುವಂತಾಗಬೇಕು. ಸಿರಿಧಾನ್ಯಗಳಿಗೆ ಒತ್ತು ನೀಡುವುದರ ಜೊತೆಗೆ ಸಾಮಯ ಉತ್ಪನ್ನಗಳಿಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.

### ಕೃಷಿ ಮೇಳದಲ್ಲಿ ಜೈವಿಕ ಇಂಧನ ಮಳಿಗೆಯ ಲೋಕಾರ್ಪಣೆ

• **ಕಳೆದವು ವಾರ್ಷಿಕ ಬೆಂಗಳೂರು**  
ಬೆಂಗಳೂರು ಕೃಷಿ ವಿಜ್ಞಾನಾಲಯದ ಗುಂಪು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಅನೋಜಿಬಿದ್ದ ಕೃಷಿ ಮೇಳದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜೈವಿಕ ಇಂಧನ ಮಳಿಗೆ ಯನ್ನು ಉದ್ಘಾಟಿಸಲಾಯಿತು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರೊಂದಿಗೆ ಮಂತ್ರಿಗಳು ಅಧ್ಯಕ್ಷರಾದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವರನ್ನು ಲೋಕಾರ್ಪಣೆಗೊಳಿಸಿದರು. ಇದೇ



ಕೃಷಿ ಮೇಳದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜೈವಿಕ ಇಂಧನ ಮಳಿಗೆಯನ್ನು ಉದ್ಘಾಟಿಸಲಾಯಿತು. ಸಚಿವರಾದ ಮುನಿಯಪ್ಪ, ದಿನೇಶ್ ಗುಂಡೂರಾವ್, ಸುಧಾಕರ್, ಮಂತ್ರಿಗಳು ಅಧ್ಯಕ್ಷರಾದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವರನ್ನು ಲೋಕಾರ್ಪಣೆಗೊಳಿಸಿದರು.

ಸಂದರ್ಭದಲ್ಲಿ ಪ್ರಗತಿಪರ ರೈತರು ಹಾಗೂ ಕೃಷಿ ಮಹಿಳೆಯರಿಗೆ ಒತ್ತುವುದನ್ನು ಪ್ರತಿಪಾದಿಸುವುದು. ಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕ ಎಲ್.ಕಿ.ವಿಶ್ವೇಶ್ವರ, ಕೃಷಿ ವಿವಿ ಉಪಕುಲಪತಿ ಡಾ.ಎಸ್.ವಿ. ಸುರೇಶ್, ಕುಸುಮಾ ಡಾ.ಕೆ.ಸಿ. ಸಾರಾಯಣಮ್ಮ, ಉಪ ಆರೋಗ್ಯ ಸಚಿವರಾದ ಬಿ.ಆರ್.ಬೋಜಿ, ಬಿ.ಆರ್.ವಿಜಯ, ಹಾಗೂ ಪ್ರಯೋಗ ಶಾಲೆಯ ಸಂಯೋಜಕ ಡಾ.ಮಾತುರಾಜ್, ಸಲಹೆಗಾರ ಪ್ರಸಾದ್ ರಟ್ಟಪ್ಪರಡ್ಡಿ ಮತ್ತಿತರರು ಹಾಜರಿದ್ದರು.



### ನಿಯಮ ಉಲ್ಲಂಘಿಸಿದ 57 ಖಾಸಗಿ ವ್ಯಾಪ್ತಿ ಸಂಸ್ಥೆಗೆ ನೋಟೀಸ್: 4 ಲಕ್ಷ ದಂಡ

• **ಕಳೆದವು ವಾರ್ಷಿಕ ಬೆಂಗಳೂರು**  
ಕರ್ನಾಟಕ ಮಾಹಿತಿ ಸರ್ಕಾರ ನಿರಂತರ ಕಾಯಿದೆ (ಕೆ.ಐ.ಎಂ.ಡಿ) ನಿಯಮಗಳನ್ನು ಉಲ್ಲಂಘಿಸಿದ ಬೆಂಗಳೂರು ನಗರ ಜಿಲ್ಲೆ ಪ್ರಾ.ಪ್ರಾ.ಪಂ. 57 ಖಾಸಗಿ ವ್ಯಾಪ್ತಿ ಸಂಸ್ಥೆಗಳಿಗೆ ನೋಟೀಸ್ ನೀಡಲಾಯಿತು.

**Kannada Prabha Pg.02**



# ಬಸವನಗುಡಿಯ ಸೂಪರ್ ಹಳ್ಳಿಹಬ್ಬ ಕಳ್ಳೆಕಾಯ್ ಪರಿಷೆ



ಡಾ. ಗುರುರಾಜ ಪೋಲೆಟ್ಟಿಹಳ್ಳಿ  
vishwawani@pravasiprapancha.com



ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ, ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತರದ್ದು ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ ತೃಪ್ತನಾಗುತ್ತಾನೆ ಎಂದು ನಂಬಲಾಗಿದೆ.

ಕಾರ್ತಿಕ ಮಾಸದ ದೀಪಗಳಡಿಯಲ್ಲಿ ರಾಶಿ ರಾಶಿ ಕಡಲೆಕಾಯಿ. ನೂರಾರು ಮೈಲುಗಳಿಂದ ನೂರಾರು ಹೊಲಗಳಿಂದ ಬಂದ ಇವುಗಳ ರಾಶಿಯ ಸೊಬಗು ನೋಡಬೇಕೇ? ಹಾಗಿದ್ದರೆ ಬನ್ನಿ, ಬಸವನಗುಡಿಗೆ ಕಡಲೆಕಾಯಿ ಜಾತ್ರೆಗೆ. ಬಸವನಗುಡಿಗೆ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಛಾಪಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರದ ಹಿಂದು ಮುಂದಿನ ದಿನಗಳಲ್ಲಿ ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಇವುಗಳನ್ನು ನೋಡಬಹುದು. ನಗರದ ಜಂಜಾಟದಲ್ಲೂ ಇದು ಹಳ್ಳಿಯ ಸೊಗಡು, ರುಚಿಯ ಖಾದ್ಯಗಳು, ಚಿಕ್ಕರ ಕಣ್ಣು ಸೆಳೆಯುವ ಆಟಿಕೆಗಳು ಹೀಗೆ ಹೊರಲಿರಲಿ ಎಂದೇ ಎರಡೇ? ಎಪಿಎಸ್ ಕಾಲೇಜು ಬದಿಯಿಂದ ರಾಮಕೃಷ್ಣ ಚೌಕದವರೆಗೆ ಒಮ್ಮೆ ಹಾದು ಬಂದರೆ ಸಾಕು, ನಿಮಗೊಂದು ಹಳ್ಳಿ ಜಾತ್ರೆಯ ಅನುಭವವಾಗುತ್ತದೆ.

ಜನರು ಅಟ್ಟಿಸಿಕೊಂಡು ಹೊರಟರು. ರೈತರಿಂದ ತಟ್ಟಿಸಿಕೊಂಡು ಬಂದ ಗೂಳಿ ಸುಂಕೇನಹಳ್ಳಿ ಸಮೀಪದ ಬೆಟ್ಟದ ಮೇಲೆಲಿ ಕಲ್ಲಾಯಿತು. ಅದನ್ನು ಕಣ್ಣಾರೆ ಕಂಡ ರೈತರು ಇದು ಸಾಮಾನ್ಯ ಗೂಳಿಯಲ್ಲ, ಶಿವನ ವಾಹನ ನಂದಿ, ಬಸವ ಎಂದು ನಂಬಿದರು. ತಾವು ಮಾಡಿದ ತಟ್ಟಿಗಾಗಿ ರೈತರು ಪ್ರತಿವರ್ಷವೂ ಬೆಳೆದ ಕಡಲೆಕಾಯಿಯನ್ನು ಬಸವನಿಗೆ ಅರ್ಪಿಸುತ್ತಾರೆ. ತಾವು ಮಾಡಿದ ತಪ್ಪನ್ನು ಮನ್ನಿಸು ಎಂದು ಬೇಡಿಕೊಳ್ಳುತ್ತಾರೆ. ಅಂದಿನಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ ಎನ್ನಲಾಗಿದೆ.

ಪ್ರತಿಬಾರಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಕಡಲೆಕಾಯಿ ಪರಿಷೆ ಈ ಬಾರಿ ನವೆಂಬರ್ 17ರಿಂದ 21ರವರೆಗೆ ಐದು ದಿನಗಳ ಕಾಲ ನಡೆಯಲಿದೆ. 2024ರ ಪರಿಷೆ ಪ್ಲಾಸ್ಟಿಕ್ ಮುಕ್ತ ಪರಿಷೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಬಾರಿ ಪರಿಷೆಗೆ ಬನ್ನಿ, ಕೈ ಚೀಲ ತನ್ನಿ ಎನ್ನುವುದೇ ಘೋಷ ವಾಕ್ಯವಾಗಿದೆ. ಮಾರಾಟಗಾರರಿಂದ ಯಾವುದೇ ಸುಂಕ ಪಡೆಯದಿರಲು ನಿರ್ಧರಿಸಲಾಗಿದೆ. ಐದು ಬಸವಣ್ಣುಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಪೂಜೆ ಮಾಡುವ ಮೂಲಕವೇ ಪರಿಷೆಗೆ ಚಾಲನೆ ದೊರೆಯಲಿದೆ.



ಶೃಷ್ಠನಾಗುತ್ತಾನೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಕಡಲೆಕಾಯಿ ತಿಂದು ಸಂಭ್ರಮಿಸುತ್ತಾರೆ.

**ಉತ್ತಮ ಮಾರುಕಟ್ಟೆ**  
ಬೆಂಗಳೂರಿನಲ್ಲಿ ನಡೆಯುವ ಕಡಲೆಕಾಯಿ ಪರಿಷೆ, ಧಾರ್ಮಿಕ ಜಾತ್ರೆಯಾಗಿ ಪ್ರಸಿದ್ಧಿ ಪಡೆಯುವುದರ ಜತೆಗೆ ರೈತರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದೆ. ರಾಜ್ಯ ಹೊರ ರಾಜ್ಯಗಳ ರೈತರು ಈ ಪರಿಷೆಗೆ ಕಡಲೆಕಾಯಿ ಮಾರಾಟ ಮಾಡಲು ಬರುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಈ ಪರಿಷೆಯಲ್ಲಿ

ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಈ ಪರಿಷೆ ನಮ್ಮ ಸಂಸ್ಕೃತಿಯ ಭಾಗವಾಗಿ ಇರುವುದರಿಂದ ಇಲ್ಲಿಗೆ ಬರುವ ಜನರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ. ಬಗೆಬಗೆಯ ಕಡಲೆಕಾಯಿ ಪದಾರ್ಥಗಳು ಈ ಪರಿಷೆಯಲ್ಲಿ ಸಿಗುತ್ತವೆ. ಅಂದು ಐಕ್ಯನಾದ ಬಸವ ಕಾಲಕಳೆದಂತೆ ಬೆಳೆದು, 15ಅಡಿ ಎತ್ತರ, 20ಅಡಿ ಅಗಲದಷ್ಟು ಬೃಹತ್ ನಂದಿ ರೂಪ ಪಡೆದಿದ್ದಾನೆ. ಇನ್ನೂ ಬೆಳೆದರೆ ಪೂಜಿಸಲು

ಕಷ್ಟವಾಗುತ್ತದೆಂದು ರೈತರೇ ಸೇರಿ ಬಸವಣ್ಣನ ತಲೆಯ ಮೇಲೆ ಮೊಳೆ ಹೊಡೆದರು. ಅಂದಿನಿಂದ ಬಸವಣ್ಣ ಬೆಳೆಯುವುದನ್ನು ನಿಲ್ಲಿಸಿದ ಎಂದು ಹೇಳಲಾಗುತ್ತದೆ. ಬೆಂಗಳೂರಿನ ನಿರ್ಮಾತ್ಮ ಕೆಂಪೇಗೌಡರು ಈ ಬಸವನಿಗೆ 1537ರಲ್ಲಿ ದೇವಾಲಯವನ್ನು ಕಟ್ಟಿಸಿದ್ದಾರೆ. ಈ ದೇವಸ್ಥಾನದಿಂದಲೇ ಈ ಬಡಾವಣೆಗೆ ಬಸವನಗುಡಿ ಎಂದು ಹೆಸರಿಡಲಾಗಿದೆ.

**ಪರಿಷೆಗೆ ಪುರಾತನ ಇತಿಹಾಸ**  
ಬೆಂಗಳೂರಿನ ಈಗಿನ ಬಸವನಗುಡಿ ಈ ಹಿಂದೆ ಅನೇಕ ಹಳ್ಳಿಗಳ ಜಾಗವಾಗಿತ್ತು. ಇಲ್ಲಿನ ಪ್ರಮುಖ ಬೆಳೆ ಕಡಲೆಕಾಯಿಯೇ ಆಗಿತ್ತು. ಸಮೃದ್ಧವಾಗಿ ಬೆಳೆದು ನಿಂತ ಕಡಲೆಕಾಯಿ ಬೆಳೆಯನ್ನು ಗೂಳಿಯೊಂದು ಹಾಳು ಮಾಡುತ್ತಿತ್ತು. ಇದರ ಉಪಚರ ತಾಳಲಾರದೆ ರೈತರು ಸಭೆ ಸೇರಿ, ಗೂಳಿಯನ್ನು ಓಡಿಸುವುದಕ್ಕೆ ಉಪಾಯವಾಡಿ, ಬೆಳೆಗೆ ಬಾಧು ಹಾಕಿದ ಗೂಳಿಯನ್ನು ಊರು

**ಕಡಲೆಕಾಯಿ ಪರಿಷೆ**  
ಪರಿಷೆಯ ಮೊದಲ ದಿನವನ್ನು ಬೆಳಿ ಪರಿಷೆ ಎನ್ನುತ್ತಾರೆ. ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ, ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತರದ್ದು. ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ



ದೊಡ್ಡ ಬಸವನ ದೇವಸ್ಥಾನವು ಹಲವು ಕಾರಣಗಳಿಂದಾಗಿ ಅರ್ಚಾರ್ಣವೇ ಸ್ಥಳವಾಗಿದೆ. ದೇವಾಲಯದ ಮುಂದೆ ಎತ್ತರವಾದ ರೈಜ ಸ್ತಂಭವಿದ್ದು, ಇದರಲ್ಲಿ ತಂಪಿ ವಾಡ್ಯ ನುಡಿಸುತ್ತಿರುವ ಸ್ತ್ರೀ ಮತ್ತು ಇತರ ಶಿಲ್ಪಗಳಿವೆ. ಭವ್ಯವಾದ ಗೋಪುರವು ದೇವಾಲಯಕ್ಕೆ ಮತ್ತೊಂದು ಮೆರುಗು ನೀಡಿದೆ. ಪ್ರದಕ್ಷಿಣೆ ಪಥಕ್ಕೆ ಹೇಳಿ ಮಾಡಿಸಿದಂಥ ವಿಶಾಲವಾದ ಗುಡಿ ಇದು. ಬಾಗಿಲು ಬಳಿ ದ್ವಾರವಾಲಕ ಶಿಲ್ಪಗಳಿವೆ. ಗರ್ಭಗೃಹಿಯಲ್ಲಿ ಕಪ್ಪು ಶಿಲೆಯ ಬಸವನ ವಿಗ್ರಹವಿದೆ. ದೊಡ್ಡ ಬಸವಣ್ಣನ ಹಿಂಭಾಗದಲ್ಲಿ ಗಣಪತಿಯ ವಿಗ್ರಹ, ಅದರ ಎದುರಿಗೆ ಶಿವನ ದೇವಾಲಯವಿದೆ. ಒಟ್ಟಾರೆ ಈ ಪರಿಷೆ ತಿಂದು ತಿರುಗಲು, ತಿರುಗಿ ತಿರುಗಲು ಇರುವ ಉತ್ತಮ ಅವಕಾಶ.

# Residents want better, cleaner Kadalekai Parishe this time

INDRA S @Bengaluru

WITH Basavanagudi's historic Kadalekai Parishe 2025 set to begin on Monday, residents have raised concerns about recurring problems and appealed for a cleaner, better organised event this year, especially since the fair has been extended from three to five days.

Residents told *TNIE* that sanitation remains one of the biggest challenges, as many stall vendors "practically live in their stalls" throughout the event. Satyalaxmi Rao, President of Basavanagudi ward no 154 Residents Association, said that garbage and foul odour remain persistent problems, worsened by vendors bathing and staying at the stalls. She also added that the association has repeatedly requested a functional toilet near the Ganapati temple, as the existing one is in poor condition.

She added that parking and traffic issues are also frequent, with vehicles parked haphazardly across streets, blocking movement, even in cases of



emergency. Although multi-level facility parking with 120-124 slots is available, she pointed out that the spaces would fill up quickly due to the large crowds and called for more designated parking areas, she stated.

Sudheendra Rao, a resident of the locality for four decades, stressed for uninterrupted bus movement through Basavanagudi as many bus routes have been re-routed, urging police to "vigorously implement" measures ensuring commuters face no hardship. He stressed that cleanliness and orderliness must be prioritised and monitored by the Greater Bengaluru Authority.

He also urged authorities to raise awareness among vendors about using public toilets

and disposing of waste responsibly.

Another resident, KR Mohan, who has lived in the area for over 70 years, recalled the Parishe's origins and its expansion from a small event within Bugle Rock Park to a five-day fair drawing visitors from across the region. While welcoming the growth, he said essential amenities such as clean toilets, bathing facilities and food arrangements must be provided. He added that while residents tolerate the inconvenience during the festival days, the area used to take more than two days of the event to restore to normal, extending to at least a week. Now with the fair itself being conducted for five days the area may now take 10-15 days to return to normalcy.

Raising further concerns, Guruprasad Rotti, Secretary of Heritage Basavanagudi Residents Welfare Forum, urged that road diversions should not exceed five days and all public places should be restored after the fair, including refilling pot-holes with asphalt.

Indian  
Express  
Pg.02

# 'Ironic that coffee is not covered under climate-linked insurance'

Mini Tejaswi  
BENGALURU

The absence of a weather-linked insurance policy for coffee places growers in India in an extremely vulnerable position, said Arvind Rao, president, Karnataka Planters' Association (KPA), a body that represents coffee growers in Chikkamagaluru, Hassan, and Kodagu districts, which account for over 70% of the country's total coffee production.

Mr. Rao said coffee growing in India was purely dependent on weather conditions. Timely blossom showers and an overall good rainfall in a year means everything for coffee cultivation. Also, global warming with unpredictable rainfall was causing extreme drought, landslides, soil erosion and degradation, affecting plans and reducing yields, he explained.

"When the vagaries of nature often play havoc, coffee crop significantly reduces and farmers incur irreparable losses. That is why climate-linked insu-



Coffee growing in India is purely dependent on weather conditions. FILE PHOTO

rance is a must for coffee. It is an irony that a totally climate-sensitive crop like coffee is not covered under climate-linked insurance," Mr. Rao told *The Hindu*.

## insurance

Coffee growers need a rainfall-based insurance scheme to ensure that growers who suffer crop loss owing to extreme weather conditions are compensated through subsidies from the Central and the State governments, he advocated.

The KPA has already raised this issue with the Coffee Board of India and the Department of Com-

merce and the Karnataka government is expected to provide rainfall data to the board to take the growers' demand forward.

Today, most horticultural, agricultural, and commercial crops in the country are covered under weather-based crop insurance schemes that are part of the Pradhan Mantri Fasal Bima Yojana (PMFBY). "However, coffee is not on the list," he lamented.

"We require drought-resistant and high-yielding coffee varieties to reverse steady crop and plant decline. The thrust has to be in R&D activities to deve-

lop drought resistant Robusta plants and shot-hole borer resistant Arabica plants," Mr. Rao further said.

For instance, when India produced 800 kg of Robusta in a hectare of land, Vietnam produced 3,000 kg of Robusta from the same acreage. Similarly, when Brazil produced 1,500 kg of Arabica in a hectare, India produced only 650 kg.

"We have to increase our yield at least by 25%. For this, in addition to better yielding plants, we also require better water management, sustainable irrigation practices, more investments in R&D and better attention and subsidies," he insisted.

Mr. Rao said there was nothing much happening in terms of mechanisation in the sector and this coupled with labour shortage was also a big challenge.

"Machines are a tough proposition for our shade-grown coffee plantations. However, the board should work on AI-driven machines (that won't harm plants) and smart drones."

The Hindu  
Pg.08